



ಪ್ರಾರ್ಥನೆ

(ಬಸವಣ್ಣನವರ ವಚನಗಳಿಂದ)



‘ಅಯ್ಯಾ, ಅಯ್ಯಾ’ ಎಂದು ಕರೆವುತ್ತಲಿದ್ದೇನೆ;
‘ಅಯ್ಯಾ, ಅಯ್ಯಾ’ ಎಂದು ಒರಲುತ್ತಲಿದ್ದೇನೆ;
‘ಓ’ ಎನ್ನಲಾಗದೇ, ಅಯ್ಯಾ?
ಆಗಳೂ ನಿಮ್ಮ ಕರೆವುತ್ತಲಿದ್ದೇನೆ;
ಮೋನವೇ, ಕೂಡಲಸಂಗಮದೇವಾ?

ಅಕಟಕಟಾ! ಶಿವ, ನಿನಗಿನಿತು ಕರುಣವಿಲ್ಲ;
ಅಕಟಕಟಾ! ಶಿವ, ನಿನಗಿನಿತು ಕೃಪೆಯಿಲ್ಲ.
ಏಕೆ ಹುಟ್ಟಿಸಿದೆ ಇಹಲೋಕ ದುಃಖಿಯ?
ಪರಲೋಕದೂರನ ಏಕೆ ಹುಟ್ಟಿಸಿದೆ?
ಕೂಡಲಸಂಗಮದೇವಾ, ಕೇಳಯ್ಯಾ,
ಎನಗಾಗಿ ಮತ್ತೊಂದು ತರುಮರನಿಲ್ಲವೆ?

ಬ್ರಹ್ಮಪದವಿಯನೊಲ್ಲೆ,
ವಿಷ್ಣುಪದವಿಯನೊಲ್ಲೆ,
ರುದ್ರಪದವಿಯನೊಲ್ಲೆ,
ನಾನ ಮತ್ತಾವ ಪದವಿಯನೊಲ್ಲೆ ನಯ್ಯಾ,
ಕೂಡಲಸಂಗಮದೇವಾ,
ನಿಮ್ಮ ಸದ್ಭಕ್ತರ ಪಾದವನರಿದಿಪ್ಪ,
ಮಹಾಪದವಿಯ ಕರುಣಿಸಯ್ಯಾ.

ಎನ್ನ ಕಾಯವ ದಂಡಿಗೆಯ ಮಾಡಯ್ಯಾ;
ಎನ್ನ ಶಿರವ ಸೋರೆಯ ಮಾಡಯ್ಯಾ;
ಎನ್ನ ನರವ ತಂತಿಯ ಮಾಡಯ್ಯಾ;
ಎನ್ನ ಬೆರಳ ಕಡ್ಡಿಯ ಮಾಡಯ್ಯಾ;
ಬತ್ತೀಸ ರಾಗವ ಪಾಡಯ್ಯಾ!
ಉರದಲೊತ್ತಿ ಬಾರಿಸು,
ಕೂಡಲಸಂಗಮದೇವಾ.

ಉಳ್ಳವರು ಶಿವಾಲಯವ ಮಾಡಿಹರು;
ನಾನೇನ ಮಾಡುವೆ, ಬಡವನಯ್ಯಾ!
ಎನ್ನ ಕಾಲೇ ಕಂಬ, ದೇಹವೇ ದೇಗುಲ,
ಶಿರವ ಹೊನ್ನ ಕಲಶವಯ್ಯಾ!
ಕೂಡಲಸಂಗಮದೇವಾ ಕೇಳಯ್ಯಾ,
ಸ್ಥಾವರಕೃಳಿವುಂಟು, ಜಂಗಮಕೃಳಿವಿಲ್ಲ.

ಎನ್ನಿಂದ ಕಿರಿಯರಿಲ್ಲ,
ಶಿವಭಕ್ತರಿಂದ ಹಿರಿಯರಿಲ್ಲ
ನಿಮ್ಮ ಪಾದಸಾಕ್ಷಿ, ಎನ್ನ ಮನ ಸಾಕ್ಷಿ.
ಕೂಡಲಸಂಗಮದೇವಾ,
ಎನಗದೇ ದಿವ್ಯ.

ಸೂಕ್ತಿ ಪ್ರಭ

ನಿಮ್ಮನ್ನು ನೀವು ನಿಭಾಯಿಸಲು ತಲೆಯನ್ನು ಉಪಯೋಗಿಸಿ,
ಇತರರನ್ನು ನಿಭಾಯಿಸಲು ಹೃದಯವನ್ನು ಉಪಯೋಗಿಸಿ.

—ಎಲೀನರ್ ರೂಸ್‌ವೆಲ್ಟ್ (Eleanor Roosevelt).

ಕೋಪದ ಸಮಯದಲ್ಲಿ ಒಂದು ಕ್ಷಣದ ತಾಳ್ಮೆಯಿದ್ದಲ್ಲಿ
ನೂರು ದಿನಗಳ ದುಃಖದಿಂದ ಪಾರಾಗಬಹುದು

—ಚೀನೀ ಗಾದೆ.

ಒಂದು ಸಾವಿರ ಮೈಲಿಗಳ ಯಾತ್ರೆ ಒಂದು ಹೆಜ್ಜೆ
ಇಡುವುದರ ಮೂಲಕ ಪ್ರಾರಂಭವಾಗುತ್ತದೆ.

—ಕನ್‌ಫೂಷಿಯಸ್ (Confucius).

ತಿಳಿವಳಿಕೆಯ ಕಿವಿಗಳಿಗೆ ಮಾತ್ರ ವಿವೇಕದ ಧ್ವನಿ
ಕೇಳಿಸಬಲ್ಲದು.

—ಲೋಕೋಕ್ತಿ.

ಬೀಳದೆ ಇರಬೇಕಾದರೆ ನಡೆಯುವುದನ್ನೇ ನಿಲ್ಲಿಸಬೇಕು.

—ಲೋಕೋಕ್ತಿ

ಎಲ್ಲಿ ಪ್ರತಿಯೊಬ್ಬನೂ ನಾಯಕನಾಗಲು ಇಚ್ಛಿಸುವನೋ,
ಪ್ರತಿಯೊಬ್ಬನೂ ತಾನು ಪಂಡಿತನೆಂದು ತಿಳಿಯುವನೋ ಮತ್ತು
ಪ್ರತಿಯೊಬ್ಬನೂ ತನ್ನ ಮಹತ್ವವನ್ನು ಬಯಸುವನೋ ಆ
ಮನುಷ್ಯವ್ಯಂದ ಬೇಗ ನಾಶವಾಗುತ್ತದೆ.

—ಸುಭಾಷಿತ

ಘೇನಮಾತ್ರೋಪಮೇ ದೇಹೇ ಜೀವೇ ಶಕುನಿವತ್ ಸ್ಥಿತೇ |
ಅನಿತ್ಯೇ ಪ್ರಿಯಸಂವಾಸೇ ಕಥಂ ಸ್ವಪಿಷಿ ಪುತ್ರಕ ||

ಈ ದೇಹ ಅಲೆಗೆ ಸಮಾನವಾದುದು, ಅದರ ಮೇಲೆ
ಜೀವವೆಂಬ ಹಕ್ಕಿ ಕುಳಿತಿದೆ. ಇಂತಹ ಅನಿತ್ಯವಾದ ಈ ನಿನ್ನ
ಪ್ರಿಯ ವಾಸಸ್ಥಾನದಲ್ಲಿ ನೀನು ಹೇಗೆ ತಾನೆ ನಿದ್ರೆ ಮಾಡಬಲ್ಲೆ!

—ಸುಭಾಷಿತ